

November 02, 2020

To

BSE Limited Department of Corporate Services Listing Department P J Towers, Dalal Street, Mumbai - 400001 <i>Scrip Code: 542367</i>	National Stock Exchange of India Limited Listing Department, Exchange Plaza, Plot no. C/1, G Block, Bandra-Kurla Complex, Bandra (E), Mumbai - 400051 <i>Scrip Symbol: XELPMOC</i>
--------------------------------------------------------------------------------------------------------------------------------------------------------------	----------------------------------------------------------------------------------------------------------------------------------------------------------------------------------------------------------

Dear Sir/Madam,

Sub: Intimation under Regulation 30 and Regulation 47 of SEBI (Listing Obligations and Disclosure Requirements) Regulations, 2015 (“Listing Regulations”)

In accordance with Regulation 30 and Regulation 47 of Listing Regulations, please find enclosed herewith copy of advertisement published in The Financial Express (English Newspaper) & Hosadigantha (Kannada Newspaper) on November 01, 2020 giving notice for scheduling a meeting of Board of Directors of the Company pursuant to Regulation 29 of Listing Regulations. The same has also been uploaded on the Company’s website which may be viewed at <https://www.xelpmoc.in/investorrelations>.

Kindly take the same on record.

Thanking you,

Yours faithfully,

For Xelpmoc Design and Tech Limited

Vaishali Kondbhar
Company Secretary
Encl: As above

PNB GILTS LTD.
CIN: L74899DL1996PLC077120
Regd. Office: 5, Sansad Marg, New Delhi - 110 001
Ph: 011-23325759, 23325779, Fax No. 011-23325751, 23325763
E-Mail: pnbgiltspnbgiltspnb.com, Website: www.pnbgiltspnb.com

NOTICE

Pursuant to Regulation 29 and 47 of SEBI (Listing Obligations and Disclosure Requirements) Regulations, 2015, notice is hereby given that the meeting of Board of Directors of PNB Gilts Ltd. ("the Company") will be held on Tuesday, 10th November, 2020 inter alia, to consider and approve the unaudited financial results of the company for the quarter & half year ended 30th September, 2020 and to consider the proposal for declaration of interim dividend for the financial year ending 31st March, 2021.

The information contained in this notice is also available on the Company's website www.pnbgiltspnb.com and on the websites of BSE www.bseindia.com and NSE at www.nseindia.com.

By Order of the Board
For PNB Gilts Limited
Sd/-
(Monika Kochar)
Company Secretary

Place: New Delhi
Date: 31.10.2020

{xelp}
Xelpmoc Design and Tech Limited
Registered Office: #17, 4th Floor, Agies Building, 1st 'A' Cross, 5th Block, Koramangala, Bengaluru - 560034.
CIN: L72200KA2015PLC082873, Tel. No: 080 4370 8360;
E-mail: vaishali.kondbhar@xelpmoc.in; Website: www.xelpmoc.in

Notice is hereby given pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, that a meeting of the Board of Directors of the Company is scheduled to be held on Saturday, November 07, 2020 to inter-alia, consider, approve and take on record the Unaudited Financial Results of the Company along with the Limited Review Report for the 2nd quarter and half year ended September 30, 2020 of the Company. This information is also available on the Company's website (www.xelpmoc.in) and also available on the website(s) of BSE Limited (www.bseindia.com) and National Stock Exchange of India Limited (www.nseindia.com).

By Order of the Board
For Xelpmoc Design and Tech Limited
Sd/-
Vaishali Kondbhar
Company Secretary

Date : October 31, 2020
Place : Mumbai

RAMKY INFRASTRUCTURE LIMITED
CIN: L74210TG1994PLC017356
Regd. Office: Ramky Grandiose, 15th Floor, Sy No. 136/2 & 4, Gachibowli, Hyderabad-32.
Email: sgcr@ramky.com
www.ramkyinfrastructure.com

Notice is hereby issued pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, that a meeting of the Board of Directors of Ramky Infrastructure Limited is scheduled to be held on **Monday, 09th Day of November, 2020, at Hyderabad - 500 032** inter alia to consider and approve the Un-Audited Financial Results (Standalone & Consolidated) of the Company for the quarter and half year ended 30th September, 2020. Further, the Notice is also placed on the website of the company www.ramkyinfrastructure.com and on the website of Stock Exchanges i.e., NSE & BSE.

For Ramky Infrastructure Limited
Sd/-
ARJUN UPADHYAY
COMPANY SECRETARY
M.N.O: 50879
Date: 31.10.2020 Place: Hyderabad

SHEMAROO ENTERTAINMENT LIMITED
CIN: L67190MH2005PLC158288
Registered Office: Shemaroo House, Plot No. 18, Marol Co-operative, Industrial Estate, Off. Andheri Kurla Road, Andheri East, Mumbai -400059
Telephone: +91-22-40319911; Facsimile: +91-22-40319794; Email: compliance.officer@shemaroo.com; Website: www.shemarooent.com

NOTICE

(Pursuant to Regulation 29 read with Regulation 47 of the SEBI (LODR) Regulations, 2015)

NOTICE is hereby given that a Meeting of the Board of Directors of the Company is scheduled to be held on Monday, November 9, 2020, at the Registered Office of the Company, to consider and approve, inter-alia, standalone and consolidated Unaudited financial results for the quarter and half year ended September 30, 2020.

This notice shall also be available on Company's website at www.shemarooent.com and also on Stock Exchange's website at www.bseindia.com and www.nseindia.com.

For Shemaroo Entertainment Limited
Sd/-
Dipesh U. Gosar
Company Secretary & Compliance Officer

Place : Mumbai
Date : October 31, 2020

NAGPUR POWER AND INDUSTRIES LIMITED
CIN : L40100MH1996PLC104361
Regd. Office: 'Nirma', 20th Floor, Nanman Point, Mumbai-400021
Tel# +91 22 2202 3055/66
Fax# +91 22 2204 3162
Email: npl_investor@khandelwalindia.com
Website: www.nagpurpowerind.com

NOTICE

Notice is hereby given that pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, that the meeting of the Board of Directors of the Company will be held on **Saturday, November 07, 2020**, inter-alia, to consider and take on record the Unaudited Financial Results (Standalone and Consolidated) of the Company for the quarter and half year ended September 30, 2020.

Further, the said notice is also available on the website of the Company at www.nagpurpowerind.com and also on the website of Bombay Stock Exchange viz. www.bseindia.com.

For Nagpur Power And Industries Limited
Sd/-
Nidhi Salampuria
Director & Company Secretary
October 31, 2020 & Compliance Officer

BADVE ENGINEERING LIMITED
(CIN : U73100MH1996PLC102827)
Registered Office: Plot No. D-39, MIDC Area, Waluj, Aurangabad - 431133.

AUDITED FINANCIAL RESULTS FOR THE YEAR ENDED MARCH 31, 2020
(Amount in Rs. Crore)

Sl. No.	Particulars	Year Ended		Year Ended	
		March 31, 2020	March 31, 2019	March 31, 2020	March 31, 2019
		Audited (Standalone)	Audited (Standalone)	Audited (Consolidated)	Audited (Consolidated)
1	Total income from Operations	3,864.17	3,420.51	4,112.50	3,597.66
2	Net Profit / (Loss) for the period before Tax (before Exceptional and/or Extraordinary items)	233.66	219.08	238.99	220.97
3	Net Profit / (Loss) for the period before Tax (after Exceptional and / or Extraordinary items)	233.66	219.08	238.99	220.97
4	Net Profit / (Loss) for the period after Tax (after Exceptional and/or Extraordinary items)	229.88	173.03	235.21	174.91
5	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))(Refer note 4)	0.64	2.68	0.64	2.68
6	Paid-up Equity Share Capital (Face Value of ₹ 10/- Each)	20.34	19.84	20.34	19.84
7	Reserves (excluding Revaluation Reserve)	1,242.01	951.69	1,243.59	947.27
8	Net worth	1,262.36	971.53	1,263.94	967.11
9	Outstanding Debt	1,973.38	1,780.46	1,973.38	1,780.46
10	Outstanding Redeemable Preference Shares	-	-	-	-
11	Debt Equity Ratio	1.56	1.83	1.56	1.84
12	Earning Per Share (of ₹ 10/- each Fully paid-up)				
	1. Basic:	116.00	87.00	119.00	88.00
	2. Diluted:	116.00	87.00	119.00	88.00
13	Capital Redemption Reserve	-	-	-	-
14	Debenture Redemption Reserve (DRR)	-	-	-	-
15	Debt Service Coverage Ratio	1.68	1.73	1.66	1.74
16	Interest Service Coverage Ratio	3.52	3.44	3.55	3.46

Notes:

- The above is an extract of the Statement of audited Financial Results for the Year Ended March 31, 2020 filed with the Stock Exchange under Regulations 52 of the SEBI (Listing Obligations and Disclosure Requirements) Regulations, 2015. The full format of the audited Financial Results are available on the Company's website i.e. www.badvegroup.com and on the website of the Stock Exchange i.e. www.bseindia.com.
- For the items referred in sub-clauses (a), (b), (d) and (e) of the Regulation 52 (4) of the SEBI (Listing Obligations and Other Disclosure Requirements) Regulations, 2015, the pertinent disclosures have been made to BSE Limited and can be accessed on the website of BSE Limited.
- The company has no reportable segment as required as per INDAS 108 "Operating Segment", notified under the Companies (Indian Accounting Standards) Rules, 2015.
- There were no exceptional or extraordinary items.

For and on behalf of the Board of Directors of
Sd/-
Shrikant Badve
Managing Director
DIN: 00295505

Place : Pune
Date : October 30, 2020

Adfactors 592

KONARK SYNTHETIC LTD.
CIN: L17200WB2018PLC228915
Regd. Office: Subhash Chandra Bose Road, Sector 10, Andheri East, Mumbai - 400059. Tel. No. 022-48960000. Fax No. 022-48960002. Email: info@konarkgroup.co.in; Website: www.konarkgroup.co.in

NOTICE

With reference to the earlier notice dated 24th October, 2020, notice is hereby given that a meeting of the Board of Directors of the Company held today viz. Saturday, 31st October, 2020 stands adjourned to Thursday, 05th November, 2020 inter-alia to consider and approve the Un-audited Financial Results of the Company for the quarter and half year ended 30th September, 2020.

This information is also available on the website of BSE Ltd. www.bseindia.com (scrip code: 514128) where the shares of the Company are listed and on the Company's website viz. www.konarkgroup.co.in.

For Konark Synthetic Ltd.
Sd/-
Mehmuddin Khan
Company Secretary & Compliance Officer
Membership No.: A40156

Place : Mumbai
Date : 31st October, 2020

JSW HOLDINGS LIMITED
Registered Office : Village Vasind, Taluka- Shahapur, District - Thane - 421604
Web address : www.jsw.in CIN- L67120MH2001PLC217751

EXTRACT OF UNAUDITED FINANCIAL RESULTS FOR THE QUARTER AND HALF YEAR ENDED 30TH SEPTEMBER, 2020
(₹ in Lakhs)

Sr. No.	Particulars	Standalone					Consolidated						
		Quarter Ended		Half Year Ended	Year Ended	Quarter Ended	Half Year Ended	Year Ended					
		30.09.2020 Unaudited	30.06.2020 Unaudited	30.09.2019 Unaudited	30.09.2020 Unaudited	30.09.2019 Unaudited	31.03.2020 Audited	30.09.2020 Unaudited	30.06.2020 Unaudited	30.09.2019 Unaudited	30.09.2020 Unaudited	30.09.2019 Unaudited	31.03.2020 Audited
1.	Total Income from Operations	5,032.74	1,248.04	8,548.27	6,280.78	9,734.98	12,101.45	5,032.74	1,248.04	8,548.27	6,280.78	9,734.98	12,101.45
2.	Net Profit for the period (before Tax, Exceptional and/or Extraordinary items)	4,927.77	1,147.51	8,385.80	6,075.28	9,451.89	11,545.59	4,927.77	1,147.51	8,385.80	6,075.28	9,451.89	11,545.59
3.	Net Profit for the period before Tax (after Exceptional and/or Extraordinary items)	4,927.77	1,147.51	8,385.80	6,075.28	9,451.89	11,545.59	4,927.77	1,147.51	8,385.80	6,075.28	9,451.89	11,545.59
4.	Net Profit for the period after Tax (after Exceptional and/or Extraordinary items)	3,680.46	852.53	7,560.80	4,532.99	8,501.89	10,406.49	3,948.51	947.17	7,820.06	4,895.68	8,619.89	10,643.82
5.	Total Comprehensive Income for the period (Comprising Profit for the period (after tax) and Other Comprehensive Income (after tax))	1,79,009.70	(89,007.32)	(1,08,529.40)	90,002.38	(1,60,635.02)	(1,11,699.38)	1,81,066.60	(89,546.39)	(1,09,264.05)	91,820.21	(1,62,862.92)	(1,12,947.14)
6.	Equity Share Capital	1,106.83	1,106.83	1,106.83	1,106.83	1,106.83	1,106.83	1,106.83	1,106.83	1,106.83	1,106.83	1,106.83	1,106.83
7.	Reserves (excluding Revaluation Reserve) as shown in the Balance Sheet of previous year	-	-	-	-	-	7,05,243.74	-	-	-	-	-	7,10,115.44
8.	Earnings Per share (of ₹10 each) (for continuing and discontinued operations) (EPS for the quarters are not annualised)												
	Basic	33.25	7.70	68.31	40.95	76.81	94.02	35.67	8.56	68.85	44.23	77.88	96.17
	Diluted	33.25	7.70	68.31	40.95	76.81	94.02	35.67	8.56	68.85	44.23	77.88	96.17

Notes:

- The above is an extract of the detailed format of Unaudited Financial Results for the quarter and half year ended 30th September, 2020 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of Unaudited Financial Results for the quarter and half year ended 30th September, 2020 are available on websites of the Stock Exchanges - www.bseindia.com & www.nseindia.com and on the Company's website - www.jsw.in.
- The above results have been reviewed by the Audit Committee and approved by the Board of Directors at their meeting held on 31st October, 2020. The Statutory Auditors have carried out a Limited Review of the results for the quarter and half year ended 30th September, 2020.

Place : Mumbai
Date: October 31, 2020

For JSW Holdings Limited
Sd/-
K.N. Patel
Jt. Managing Director, CEO & CFO
(DIN: 00019414)

WELSPUN GROUP
Welspun Investments and Commercials Limited
Corporate Identification Number L52100GJ2008PLC055195
Regd. Office: Welspun City, Village Versamed, Taluka Anjar, Dist. Kutch, Gujarat 370110, India.
Tel. No. +91 2836 661111, Fax No. + 91 2836 279010
Email : CompanySecretary.WINL@welspun.com; Website: www.welspuninvestments.com
Corporate Office : Welspun House, 7th Floor, Kamala City, Senapati Bapat Marg Lower Parel (West), Mumbai - 400013, Tel. No. +91 22 66136000, Fax No. +91 22 2490 8020

NOTICE OF BOARD MEETING

Notice is hereby given that pursuant to Regulation 47(1)(a) of the SEBI (Listing Obligations and Disclosure Requirements) Regulations, 2015, a meeting of the Board of Directors of the Company is scheduled to be held on Thursday, November 05, 2020, inter alia, to consider and approve the Unaudited Financial Statements of the Company for the quarter and half year ended September 30, 2020.

For Welspun Investments and Commercials Limited
Sd/-
Amol Nandedkar
Company Secretary

Place : Mumbai
Date : October 30, 2020

BIRLA TYRES LIMITED
Registered Office: 9/1 R. N. Mukherjee Road, 8th floor, Birla Building, Kolkata -700 001
CIN: U25209WB2018PLC228915
Phone: 033-2262 4354
Website: www.birlatyre.com; E-mail: corporate@birlatyre.com

NOTICE

Notice is hereby given that a Meeting of the Board of Directors of the Company will be held on Monday, 9th Day of November, 2020, inter alia, to consider and approve, the Company's Unaudited Financial Results for the quarter and half year ended 30th September, 2020.

For Birla Tyres Limited
(Sd/-)
Rajat Arora
Company Secretary

Date: 31st October, 2020
Place: Kolkata

ZENOTECH LABORATORIES LIMITED
CIN: L27100TG1989PLC010122
Survey No.250-252, Turkapally (V), Shameerpet (M), Hyderabad - 500078
Phone:+91 90320 44584/585/586 Website: www.zenotechlab.com

EXTRACT OF UNAUDITED STANDALONE FINANCIAL RESULTS FOR THE QUARTER AND HALF YEAR ENDED 30 SEPTEMBER 2020
(Rs. in lakhs, except share and per equity share data)

PARTICULARS	Quarter ended		Half Year ended		YEAR ENDED
	30.09.2020	30.06.2020	30.09.2019	30.09.2020	30.09.2019
	Unaudited	Unaudited	Unaudited	Unaudited	Unaudited
Total Income from operations (net)	396.04	502.51	753.22	898.55	1,479.19
Net Profit/(Loss) before exceptional items and tax	(207.23)	(39.45)	209.95	(246.68)	395.61
Exceptional items	-	-	-	-	636.96
Net Profit/(Loss) after exceptional items and tax	(207.23)	(39.45)	209.95	(246.68)	395.61
Total Comprehensive income for the period (comprising profit/(loss) for the period after tax and other comprehensive income after tax)	(208.40)	(40.62)	210.14	(249.02)	395.99
Paid-up equity share capital	6,103.06	6,103.06	6,103.06	6,103.06	6,103.06
Reserves (excluding Revaluation Reserve) as shown in the Audited Balance Sheet of the Previous Year	-	-	-	-	(1,140.16)
Earnings/ (loss) per share (Basic & Diluted) (Face value Rs.10/- per share)	(0.34)	(0.06)	0.34	(0.40)	0.65

Notes :

- The above results have been reviewed by the Audit Committee and approved by the Board of Directors at their meeting held on Oct 31, 2020.
- The financial results of the Company have been prepared in accordance with Indian Accounting Standards (Ind AS) notified under the Companies (Accounting Standards) Rules, 2015 as amended by the Companies (Indian Accounting Standards) (Amendment) Rules, 2016. The Company adopted Ind AS from April 1, 2016 and accordingly, these financial results have been prepared in accordance with the recognition and measurement principles in Ind AS-Interim Financial Reporting, prescribed under Section 133 of the Companies Act, 2013 read with relevant rules issued thereunder and the other accounting principles generally accepted in India.
- The above is an extract of the detailed format of unaudited financial results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the unaudited financial results is available on the Stock Exchange website (www.bseindia.com) and on the Company's website (www.zenotechlab.com).

By order of the Board
for Zenotech Laboratories Limited
Sd/-
Azadar Hussain Khan
Chairman
DIN-01219312

Date : 31st October, 2020

Home Finance
Aditya Birla Housing Finance Ltd.
(A subsidiary of Aditya Birla Capital Ltd.)

Regd Office: Indian Rayon Compound, Veraval, Gujarat - 362 266 | (T) +91 22 43567100 | (Toll free) 1800 270 7000 | (F) +91 22 43567266 | CIN: U65922GJ2009PLC083779 | www.adityabirlahousingfinance.com

UNAUDITED FINANCIAL RESULTS FOR THE HALF YEAR ENDED SEPTEMBER 30, 2020
(₹ in lakh)

Sr. No.	Particulars	Half year ended September 30, 2020 (Unaudited)	Half year ended September 30, 2019 (Unaudited)	Year ended March 31, 2020 (Audited)
1	Total income from operations	64982.81	63,478.17	1,29,961.42
2	Net profit for the period (before tax, exceptional and/or extraordinary items)	8,100.58	7,437.89	13,618.83
3	Net profit for the period before tax (after exceptional and/or extraordinary items)	8,100.58	7,437.89	13,618.83
4	Net profit for the period after tax (after exceptional and/or extraordinary items)	6,341.72	5,419.59	10,265.25
5	Total comprehensive income for the period [comprising profit for the period (after tax) and other comprehensive income (after tax)]	5,908.78	5,395.98	9,464.67
6	Paid up equity share capital	50,119.77	47,555.67	50,119.77
7	Reserves (excluding revaluation reserve)	-	-	88,166.48
8	Net worth	-	-	1,38,286.25
9	Paid up debt capital / outstanding debt	-	-	11,66,690.69
10	Outstanding redeemable preference shares	-	-	-
11	Debt equity ratio	7.71	9.24	8.44
12	Earnings per share (of Rs. 10/- each)(not annualised) (for continuing and discontinued operations) -			
	1. Basic:	1.27	1.14	2.16
	2. Diluted:	1.27	1.14	2.16
13	Capital redemption reserve	-	-	-
14	Debenture redemption reserve	-	-	-
15	Debt service coverage ratio (not annualised)	0.24	0.19	0.45
16	Interest service coverage ratio	1.18	1.17	1.15

Notes:

- The above is an extract of the Unaudited Financial Results for the half year ended September 30, 2020 filed with the Stock Exchanges under Regulation 52 of the SEBI (Listing and Other Disclosure Requirements) Regulations, 2015. The full format of the Unaudited Financial Results for the half year ended September 30, 2020 and the Statement referred to in Regulation 52 (4) of the SEBI (Listing Obligations and Disclosure Requirements) Regulations, 2015 are available on the National Stock Exchange of India Ltd. website (URL: <https://nseindia.com>) and BSE Limited website (URL: <https://www.bseindia.com>) and on the website of the Company (URL: <https://adityabirlahousingfinance.com/>).
- These financial results have been reviewed by the Audit Committee and approved by the Board of Directors at its meeting held on October 30, 2020. The statutory auditors of the Company have carried out limited review of the aforesaid results.
- Operating business segment results are reviewed regularly by the Company's Chief Operating Decision Maker (Board of Directors) to make decisions about resources to be allocated to the segments and assess their performance. Business segment is the primary segment comprising of 'Housing finance'. As the Company operates only in a single business segment, no segment information thereof is given as required under Ind AS 108.
- Previous period/year figures have been regrouped/rearranged wherever necessary to conform to the current period figures.

For and on behalf of the Board of Directors of
Aditya Birla Housing Finance Limited
Sd/-
Rakesh Singh
Director
DIN: 07006067

Place: Mumbai
Date: October 30, 2020

